



4016/5072/6032/7032

III Semester 3 Year LL.B./VII Semester 5 Year B.Com. LL.B./B.A. LL.B. (Maj.-Min. System)/B.B.A. LL.B. Examination, June/July 2025 (Even Sem.)

LAW OF TAXATION

Duration : 3 Hours

Max. Marks : 80

- Instructions :**
1. Answer all five Units.
 2. One essay type question and short notes is compulsory.
 3. Figures to the right indicate the marks.
 4. Answer should be written either in English or Kannada completely.

UNIT – I

- Q. No. 1. (a) Define tax. Explain the characteristics of tax. Marks : 10
ತೆರಿಗೆಯನ್ನು ವ್ಯಾಖ್ಯಾನಿಸಿ. ತೆರಿಗೆಯ ಗುಣಲಕ್ಷಣಗಳನ್ನು ವಿವರಿಸಿ.

OR/ಅಥವಾ

- (a) Explain "tax evasion" and "tax avoidance". Marks : 10
"ತೆರಿಗೆ ವಂಚನೆ" ಮತ್ತು "ತೆರಿಗೆ ತಪ್ಪಿಸಿಕೊಳ್ಳುವಿಕೆ"ಗಳನ್ನು ವಿವರಿಸಿರಿ.

- Q. No. 1. (b) Write a note on : Marks : 6
Taxing powers of parliament.
ಸಂಸತ್ತಿನ ತೆರಿಗೆ ಅಧಿಕಾರಗಳು.

OR/ಅಥವಾ

- (b) Direct and indirect taxes. Marks : 6
ನೇರ ಮತ್ತು ಪರೋಕ್ಷ ತೆರಿಗೆಗಳು.

UNIT – II

- Q. No. 2. (a) Discuss the principles relating to determination of residential status under Income Tax Act, 1961. Marks : 10
ಆದಾಯ ತೆರಿಗೆ ಅಧಿನಿಯಮ, 1961 ರ ಅಡಿಯಲ್ಲಿ ವಸತಿ ಸ್ಥಾನಮಾನ ನಿರ್ಧರಿಸುವುದಕ್ಕೆ ಸಂಬಂಧಿಸಿದ ತತ್ವಗಳನ್ನು ಚರ್ಚಿಸಿರಿ.

OR/ಅಥವಾ

- (a) Define salary. Discuss the nature of income chargeable under the head salaries. Marks : 10
ವೇತನವನ್ನು ವ್ಯಾಖ್ಯಾನಿಸಿ. ವೇತನ ಶೀರ್ಷಿಕೆ ಅಡಿಯಲ್ಲಿ ತೆರಿಗೆಗೊಳಪಡುವ ಆದಾಯಗಳನ್ನು ಚರ್ಚಿಸಿ.

- Q. No. 2. (b) Write a note on offences and penalties. Marks : 6
ಅಪರಾಧಗಳು ಮತ್ತು ದಂಡಗಳ ಬಗ್ಗೆ ಟಿಪ್ಪಣಿ ಬರೆಯಿರಿ.

OR/ಅಥವಾ

- (b) Electronic filing of returns. Marks : 6
ತೆರಿಗೆ ವಿವರಗಳ ವಿದ್ಯುನ್ಮಾನ ಸಲ್ಲಿಕೆ.

P.T.O.



UNIT – III

- Q. No. 3. (a) What is meant by GST ? Explain the salient features of GST. Marks : 10
ಜಿ.ಎಸ್.ಟಿ. ಎಂದರೇನು ? ಜಿ.ಎಸ್.ಟಿ. ಯ ಪ್ರಮುಖ ಗುಣಲಕ್ಷಣಗಳನ್ನು ವಿವರಿಸಿ.
- OR/ಅಥವಾ
- (a) Discuss the provisions relating to supply under GST Act, 2017. Marks : 10
ಕೇಂದ್ರ ಸರಕು ಮತ್ತು ಸೇವಾ ತೆರಿಗೆ ಅಧಿನಿಯಮ, 2017 ರ ಅಡಿಯಲ್ಲಿ ಪೂರೈಕೆಗೆ ಸಂಬಂಧಿಸಿದ ಉಪಬಂಧಗಳನ್ನು ವಿವರಿಸಿರಿ.
- Q. No. 3. (b) Write a note on impact of GST on Indian economy. Marks : 6
ಭಾರತ ಆರ್ಥಿಕ ವ್ಯವಸ್ಥೆಗೆ ಜಿ.ಎಸ್.ಟಿ.ಯ ಪ್ರಭಾವದ ಬಗ್ಗೆ ಟಿಪ್ಪಣಿ ಬರೆಯಿರಿ.
- OR/ಅಥವಾ
- (b) Write a note on compensation law to state govts. Marks : 6
ರಾಜ್ಯ ಸರ್ಕಾರಗಳಿಗೆ ಪರಿಹಾರ ನೀಡುವ ಕಾನೂನಿನ ಕುರಿತು ಟಿಪ್ಪಣಿ ಬರೆಯಿರಿ.

UNIT – IV

- Q. No. 4. (a) Discuss provisions relating to imposition and collection of taxes under IGST. Marks : 10
ಐ.ಜಿ.ಎಸ್.ಟಿ. ಅಡಿಯಲ್ಲಿ ತೆರಿಗೆಗಳು ವಿಧಿಸುವ ಮತ್ತು ಸಂಗ್ರಹದ ಬಗ್ಗೆ ಇರುವ ಉಪಬಂಧಗಳನ್ನು ಚರ್ಚಿಸಿ.
- OR/ಅಥವಾ
- (a) Briefly explain the benefits of GST to business and consumers. Marks : 10
ವ್ಯಾಪಾರ ಮತ್ತು ಬಳಕೆದಾರರಿಗೆ ಸರಕು ಮತ್ತು ಸೇವಾ ತೆರಿಗೆಯ ಲಾಭಗಳೇನೆಂಬುದನ್ನು ಸಂಕ್ಷಿಪ್ತವಾಗಿ ವಿವರಿಸಿ.
- Q. No. 4. (b) Write a note on UTGST. Marks : 6
ಕೇಂದ್ರಾಡಳಿತ ಸರಕು ಮತ್ತು ಸೇವಾ ತೆರಿಗೆ ಬಗ್ಗೆ ಟಿಪ್ಪಣಿ ಬರೆಯಿರಿ.
- OR/ಅಥವಾ
- (b) Securities Transactions Tax. Marks : 6
ಭದ್ರತಾ ವ್ಯವಹಾರಗಳ ತೆರಿಗೆ.

UNIT – V

- Q. No. 5. (a) Explain the powers of Customs Officers. Marks : 10
ಸುಂಕಾಧಿಕಾರಿಗಳ ಅಧಿಕಾರಗಳನ್ನು ವಿವರಿಸಿ.
- OR/ಅಥವಾ
- (a) Explain the provisions of the Customs Act, 1962 relating to baggage. Marks : 10
ಸಾಮಾನು ಸರಂಜಾಮಿಗೆ ಸಂಬಂಧಿಸಿದಂತೆ ಸೀಮಾ ಸುಂಕದ ಅಧಿನಿಯಮ, 1962 ಉಪವಿಧಿಗಳನ್ನು ವಿವರಿಸಿ.
- Q. No. 5. (b) Write a note on warehouse. Marks : 6
ಉಗ್ರಾಣದ ಬಗ್ಗೆ ಟಿಪ್ಪಣಿ ಬರೆಯಿರಿ.
- OR/ಅಥವಾ
- (b) Write a note on restriction on export and import. Marks : 6
ರಫ್ತು ಮತ್ತು ಆಮದಿನ ಮೇಲಿನ ನಿರ್ಬಂಧಗಳ ಬಗ್ಗೆ ಟಿಪ್ಪಣಿ ಬರೆಯಿರಿ.